

Kerala Gazette No. 32 dated 8th August, 2017.

PART I

Section iii



ಕೇರಳ ಸರ್ಕಾರ

ಕಾನೂನು (ಶಾಸನ ರಚನೆ-ಎ) ಇಲಾಖೆ

ಅಧಿಸೂಚನೆ

ನಂ. 5034/ಲೆಗ್. ಎ1/2014/ಕಾನೂನು.

ತಿರುವನಂತಪುರಂ,

2016 ಮಾರ್ಚ್ 4,
1191 ಕುಂಭ 20/
1937 ಫಾಲ್ಗುಣ 14.

ಕೇರಳ ರಾಜ್ಯ ವಿಧಾನಸಭೆಯ ಈ ಕೆಳಗಿನ ಅಧಿನಿಯಮವನ್ನು ಸಾರ್ವಜನಿಕರ ತಿಳುವಳಿಕೆಗಾಗಿ ಈ ಮೂಲಕ ಪ್ರಕಟಿಸಲಾಗುವುದು. ವಿಧಾನಸಭೆ ಮಂಜೂರುಮಾಡಿದ ಮಸೂದೆಗೆ 2016 ಮಾರ್ಚ್ 4ನೇ ದಿನಾಂಕದಂದು ರಾಜ್ಯಪಾಲರ ಅನುಮತಿ ಲಭಿಸಿತು.

ರಾಜ್ಯಪಾಲರ ಆಜ್ಞಾಪ್ರಕಾರ,

ಡಿ. ಸಾಜು,

ಕಾನೂನು ಇಲಾಖೆ ವಿಶೇಷ ಕಾರ್ಯದರ್ಶಿ.

2016ರ 7ನೇ ಅಧಿನಿಯಮ

2016ರ ಕೇರಳ ಧನವಿನಿಯೋಗ ಅಧಿನಿಯಮ

2015-2016 ಆರ್ಥಿಕ ವರ್ಷದ ಸೇವೆಗಳಿಗಾಗಿ ಕೇರಳ ರಾಜ್ಯ ಸಂಚಿತ ನಿಧಿಯಿಂದ ಕೆಲವು ಮೊತ್ತಗಳನ್ನು ಸಹ ನೀಡುವುದಕ್ಕೆ ಹಾಗೂ ವಿನಿಯೋಗಿಸುವುದಕ್ಕೆ ಅಧಿಕೃತಗೊಳಿಸುವ

ಒಂದು

ಅಧಿನಿಯಮ

ಪೀಠಿಕೆ.—2015-2016 ಆರ್ಥಿಕ ವರ್ಷದ ಸೇವೆಗಳಿಗಾಗಿ ಕೇರಳ ರಾಜ್ಯ ಸಂಚಿತ ನಿಧಿಯಿಂದ ಕೆಲವು ಮೊತ್ತಗಳನ್ನು ಸಹ ನೀಡುವುದಕ್ಕೆ ಹಾಗೂ ವಿನಿಯೋಗಿಸುವುದಕ್ಕೆ ಅಧಿಕೃತಗೊಳಿಸುವುದು ಅಗತ್ಯವಾದುದರಿಂದ;

ಭಾರತ ಗಣರಾಜ್ಯದ ಅರುವತ್ತೇಳನೇ ವರ್ಷದಲ್ಲಿ ಈ ಕೆಳಗಿನಂತೆ ಅಧಿನಿಯಮ ಮಾಡಲಾಗುವುದು:—

1. ಸಣ್ಣ ಹೆಸರು.—ಈ ಅಧಿನಿಯಮವನ್ನು 2016ರ ಕೇರಳ ಧನವಿನಿಯೋಗ ಅಧಿನಿಯಮ ಎಂದು ಕರೆಯಬಹುದು.

2. 2015-2016 ಆರ್ಥಿಕ ವರ್ಷಕ್ಕೆ ಕೇರಳ ರಾಜ್ಯ ಸಂಚಿತ ನಿಧಿಯಿಂದ 6881,60,66,000 ರೂಪಾಯಿಗಳ ನೀಡುವಿಕೆ.— 2015-2016 ಆರ್ಥಿಕ ವರ್ಷದಲ್ಲಿ ಉಂಟಾಗುವ ವಿವಿಧ ಖರ್ಚುಗಳನ್ನು ಭರಿಸುವುದಕ್ಕಾಗಿ, ಅನುಸೂಚಿಯ (2)ನೇ ಕಾಲನಲ್ಲಿ ಹೇಳಿರುವ ಸೇವೆಗಳಿಗೆ ಹಾಗೂ ಉದ್ದೇಶಗಳಿಗೆ ಸಂಬಂಧಿಸಿ ಅನುಸೂಚಿಯ (3)ನೇ ಕಾಲನಲ್ಲಿ ಹೇಳಿರುವುದಕ್ಕಿಂತ ಮೀರದ ಹಾಗೂ ಒಟ್ಟು ಆರು ಸಾವಿರದ ಎಂಟುನೂರ ಎಂಭತ್ತೊಂದು ಕೋಟಿ ಅರುವತ್ತು ಲಕ್ಷದ ಅರುವತ್ತಾರು ಸಾವಿರ ರೂಪಾಯಿಗಳಷ್ಟಾಗುವ ಮೊತ್ತಗಳನ್ನು ಕೇರಳ ರಾಜ್ಯ ಸಂಚಿತ ನಿಧಿಯಿಂದ ನೀಡಬಹುದಾಗಿದೆ ಹಾಗೂ ವಿನಿಯೋಗಿಸಬಹುದಾಗಿದೆ.

3. ಧನವಿನಿಯೋಗ.—ಈ ಅಧಿನಿಯಮದ ಪ್ರಕಾರ ಕೇರಳ ರಾಜ್ಯ ಸಂಚಿತ ನಿಧಿಯಿಂದ ನೀಡುವುದಕ್ಕೆ ಹಾಗೂ ವಿನಿಯೋಗಿಸುವುದಕ್ಕೆ ಅಧಿಕೃತಗೊಳಿಸಿರುವ ಮೊತ್ತಗಳನ್ನು 2015-2016 ಆರ್ಥಿಕ ವರ್ಷಕ್ಕೆ ಸಂಬಂಧಿಸಿದ ಅನುಸೂಚಿಯಲ್ಲಿ ಹೇಳಿರುವ ಸೇವೆಗಳಿಗಾಗಿ ಹಾಗೂ ಉದ್ದೇಶಗಳಿಗಾಗಿ ವಿನಿಯೋಗಿಸತಕ್ಕದ್ದು.

ಅಭಿವೃದ್ಧಿ

೨. ಹೆಚ್ಚಿನ 3ನೇ ಉಪವಿಭಾಗದ ಅಂಶ

ಕ್ರ. ಸಂಖ್ಯೆ	ವಿವರಣೆ	ಅ	ಬಿ		
			ಉಳಿತಾಯ ಖರ್ಚು	ಉಳಿತಾಯ ನಿಧಿ	ಉಳಿತಾಯ ಖರ್ಚು
1	I ಆದಿ ಉಳಿತಾಯ	೧,30,00,000	27,41,000	1,57,41,000	
2	II ಆದಿ ಅಂತಿಮ ಉಪವಿಭಾಗದ ನಿರ್ಮಾಣ ಯೋಜನೆಗಳಿಗೆ	2,52,19,000	16,20,00,000	18,72,19,000	
3	III ಅಂತಿಮ ಅಂತಿಮ	9,19,000	1,59,99,000	1,69,18,000	
4	IV ಉಪವಿಭಾಗ	67,51,00,000	..	67,51,00,000	
5	V ಯೋಜನೆಗಳಿಗೆ	6,00,00,000	4,79,11,000	10,79,11,000	
6	VI ಯೋಜನೆ	2,00,00,000	..	2,00,00,000	
7	VII ಯೋಜನೆಗಳಿಗೆ	1,35,000	..	1,35,000	

೧	೨	೩	೪	೫	೬	೭	೮
8.	VIII	ಅಬಕಾರಿ	ಕಂದಾಯ	15,96,60,000	1,54,76,000	17,51,36,000	
9		ಸಾಲಬಾಧ್ಯತೆ	ಕಂದಾಯ	..	4,04,57,000	4,04,57,000	
೧೦		ಖಜಾನೆಗಳು ಹಾಗೂ ಲೆಕ್ಕಗಳು	ಕಂದಾಯ	1,000	..	1,000	
11	XI	ಜಿಲ್ಲಾಡಳಿತ ಹಾಗೂ ವಿವಿಧೋದ್ದೇಶಗಳು	ಕಂದಾಯ	100,30,62,000	7,74,000	100,38,36,000	
12	XII	ಪೋಲೀಸು	ಕಂದಾಯ	41,98,00,000	..	41,98,00,000	
13	XIII	ಜೈಲುಗಳು	ಬಂಡವಾಳ	25,31,00,000	..	25,31,00,000	4
14	XIV	ಸ್ಪೆಷಲಿ, ಮುದ್ರಣ ಹಾಗೂ ಇತರ ಅಡಳಿತ ಸೇವೆಗಳು	ಕಂದಾಯ	8,66,50,000	..	8,66,50,000	
15	XV	ಸಾರ್ವಜನಿಕ ಕಾಮಗಾರಿ	ಕಂದಾಯ	5,00,00,000	..	5,00,00,000	
16	XVI	ಪಿಂಚಣಿ ಹಾಗೂ ವಿವಿಧೋದ್ದೇಶಗಳು	ಕಂದಾಯ	7,94,50,01,000	3,16,68,000	797,66,69,000	
17	XVII	ಶಿಕ್ಷಣ, ಶ್ರೀಡೆ, ಕಲೆ ಹಾಗೂ ಸಂಸ್ಕೃತಿ	ಬಂಡವಾಳ	368,52,04,000	49,76,67,000	418,28,71,000	
			ಕಂದಾಯ	1533,17,68,000	23,24,000	1533,40,92,000	
			ಕಂದಾಯ	131,73,03,000	..	131,73,03,000	
			ಬಂಡವಾಳ	145,16,40,000	..	145,16,40,000	

B	XVIII	ವೈದ್ಯಕೀಯ ಹಾಗೂ ಸಾರ್ವಜನಿಕ ಆರೋಗ್ಯ	ಕಂದಾಯ	31,74,92,000	..	31,74,92,000
			ಬಂಡವಾಳ	3,000	..	3,000
B	XX	ಸಿಪಿಎಂಐನ ಸರಬರಾಜು ಹಾಗೂ ಶುಚೀಕರಣ	ಕಂದಾಯ	20,00,00,000	..	20,00,00,000
B	XXI	ಗೃಹ ನಿರ್ಮಾಣ	ಕಂದಾಯ	1,000	..	1,000
			ಬಂಡವಾಳ	1,62,45,000	..	1,62,45,000
B	XXII	ನಗರಾಭಿವೃದ್ಧಿ	ಕಂದಾಯ	19,99,01,000	..	19,99,01,000
B	XXIII	ವಾರ್ತಾಪ್ರಸಾರ ಹಾಗೂ ಪ್ರಚಾರ	ಕಂದಾಯ	42,62,49,000	..	42,62,49,000
B	XXIV	ಕಾರ್ಮಿಕತೆ, ಹಾಗೂ ಕಾರ್ಮಿಕ ಕಲ್ಯಾಣ ಹಾಗೂ ಆನಿವಾಸಿ ಕಲ್ಯಾಣ	ಕಂದಾಯ	47,05,83,000	..	47,05,83,000
			ಬಂಡವಾಳ	28,55,00,000	..	28,55,00,000
B	XXV	ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಹಾಗೂ ಇತರ ಹಿಂದುಳಿದ ಕ್ಷೇಮ	ಕಂದಾಯ	111,86,92,000	..	111,86,92,000
B	XXXVI	ಪ್ರಕೃತಿ ವಿಕೋಪದಿಂದಂಟಾದ ನಷ್ಟ ಪರಿಹಾರಕ್ಕೆ	ಕಂದಾಯ	32,45,00,000	..	32,45,00,000
B	XXXVII	ಸಹಕಾರ	ಕಂದಾಯ	35,00,00,000	..	35,00,00,000

(1)	(2)	(3)	(4)	(5)	(6)	(7)
27.	XXVIII	ಹಲವು ರೀತಿಯ ಅರ್ಥಿಕ ಸೇವೆಗಳು	ಕಂದಾಯ	1,15,64,000	..	1,15,64,000
28.	XXIX	ಕೃಷಿ	ಕಂದಾಯ	1,000	..	1,000
			ಬಂಡವಾಳ	200,28,74,000	7,79,000	200,36,53,000
29.	XXX	ಆಹಾರ	ಕಂದಾಯ	436,07,18,000	..	436,07,18,000
			ಬಂಡವಾಳ	5,00,00,000	..	5,00,00,000
30.	XXXI	ವ್ಯುಗ್ರಸಂರಕ್ಷಣೆ	ಬಂಡವಾಳ	5,31,00,000	..	5,31,00,000
31.	XXXIII	ಮಿನುಗಾರಿಕೆ	ಕಂದಾಯ	82,66,38,000	..	82,66,38,000
			ಬಂಡವಾಳ	74,94,13,000	12,000	74,94,25,000
32.	XXXIV	ಅರಣ್ಯ	ಕಂದಾಯ	4,000	14,00,000	14,04,000
33.	XXXV	ಪಂಚಾಯತು	ಬಂಡವಾಳ	110,00,00,000	..	110,00,00,000
34.	XXXVI	ಗ್ರಾಮಾಭಿವೃದ್ಧಿ	ಕಂದಾಯ	526,18,38,000	..	526,18,38,000
35.	XXXVII	ಕೈಗಾರಿಕೆಗಳು	ಕಂದಾಯ	17,00,00,000	..	17,00,00,000
			ಬಂಡವಾಳ	121,13,09,000	..	121,13,09,000

೬	XXXVIII	ನೀಡಾಪರಿ	ಕಂದಾಯ	23,20,04,000	23,20,04,000
೭	XXXIX	ವಿದ್ಯುತ್ ಯೋಜನೆಗಳು	ಕಂದಾಯ	28,63,87,000	28,63,87,000
			ಬಂಡವಾಳ	16,20,31,000	16,20,31,000
೮	XL	ಬಂದರುಗಳು	ಬಂಡವಾಳ	150,00,00,000	150,02,10,000
೯	XLI	ಸಾರಿಗೆ	ಕಂದಾಯ	47,28,22,000	47,28,22,000
			ಬಂಡವಾಳ	1,000	15,61,27,000
೧೦	XLVI	ಸಾಮಾಜಿಕ ಭದ್ರತೆ	ಕಂದಾಯ	1316,86,93,000	1316,86,93,000
		ಹಾಗೂ ಕೆಲವು	ಬಂಡವಾಳ	1,43,96,000	1,43,96,000
			ಒಟ್ಟು		6881,60,66,000
			6784,05,21,000		97,55,45,000